

ತಾತನ ದಿನಚರಿ ಹಾಸಿ ಹೊದೆಯುವಷ್ಟು ಸಂಯಮದ ಪಾಠ ಹೇಳಿತು. ಕ್ರಿಕೆಟ್ ವೃತ್ತಿಬದುಕು ಕಟ್ಟಿಕೊಳ್ಳಲೆಂದು ತಂದೆ-ತಾಯಿ ತಮ್ಮ ಜೀವನದಲ್ಲಿ ಮಾಡಿಕೊಂಡ ಮಾರ್ಪಾಟುಗಳೂ ಕಾಡತೊಡಗಿದವು. ಮೈದಾನದ ಮೂಲೆಯ ಆ ನಲ್ಲಿ ಇನ್ನೂ ನೆನಪಿನಲ್ಲಿದೆ. ತಿರುವನಂತಪುರದ ಜನರು ತನ್ನ ಹೆಸರು ಕೂಗಿದಾಗಲೆಲ್ಲ ಅದು ತೀರಾ ಖಾಸಗಿ ಸಂಬೋಧನೆ ಎಂದೇ ಆಟಗಾರನ ಕಿವಿಗೆ ಕೇಳಿಸುತ್ತದೆ.

ಈ ಸಲ ವಿಶ್ವಕಪ್ ಟೆಂಟಿ-20 ಕ್ರಿಕೆಟ್‌ನಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಮಹತ್ವದ ಕಾಣ್ಕೆ ನೀಡಿದ ಸಂಜು ಸ್ಯಾಮ್ಸ್ ಬದುಕಿನ ಅಧ್ಯಾಯ ಇದು. ಇದನ್ನು ಅವರು ತುಂಬಾ ಆಪ್ತವಾಗಿ ಬರೆದುಕೊಂಡಿದ್ದಾರೆ. ಶಾಲಾ ಮಕ್ಕಳು ಓದಲೇಬೇಕಾದ ಆಸಕ್ತಿಕರ ಆತ್ಮಕಥೆಯ ತುಣುಕು ಇದು.

ಅಚ್ಚರಿಯ ಬ್ಯಾಟರ್

ಭಾರತದ ಪರವಾಗಿ ಇನಿಂಗ್ಸ್ ಆರಂಭಿಸುವ ಆಟಗಾರರ ಸಾಲಿನಲ್ಲಿ ಅಭಿಷೇಕ್ ಶರ್ಮಾ ಮೊದಲ ಆಯ್ಕೆಯಾಗಿದ್ದರು. ಒಂದೊಮ್ಮೆ ಅವರು ಅನಾರೋಗ್ಯದಿಂದಾಗಿ ಆಡಲು ಆಗಲಿಲ್ಲ. ಆಗ ಸಿಕ್ಕ ಅವಕಾಶವನ್ನು ಸಂಜು ಹಿಂದೆಂದೂ ಕಾಣದಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಂಡರು.

ಸಂಜು ನಮೀಬಿಯಾ ಎದುರಿನ ಪಂದ್ಯದಲ್ಲಿ 8



ಜಯದ ಮಾಲೆಯಲ್ಲಿ ಇಶಾನ್ ಕಿಶನ್



ಸುನಿಲ್ ಗವಾಸ್ಕರ್ ಜೊತೆ ಕುಣಿಯುತ್ತಿರುವ ಸೂರ್ಯಕುಮಾರ್ ಯಾದವ್

ಸಂಜು



ಎಸೆತಗಳಲ್ಲಿ 22 ರನ್ ಹೊಡೆದಾಗಲೇ ಅವರು ದೊರೆತ ಅವಕಾಶವನ್ನು ಹಣ್ಣಾಗಿಸಿಕೊಳ್ಳುವ ರ್ಪುಲಕ್ ತೋರಿದಂತೆ ಆಗಿತ್ತು. ನಾಕ್‌ಔಟ್ ಪಂದ್ಯಗಳು ಎದುರಲ್ಲಿ ಬಂದಾಗ ಅವರಾಟವು ಸಂಪೂರ್ಣ ಅನಾವರಣಗೊಂಡಿತು. ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಅವರು ಅವುಡುಗಟ್ಟಿ ನಿಂತರು. ಹಾಗೆಂದಮಾತ್ರಕ್ಕೆ ಸಂಯಮದಾಟಕ್ಕೆ ಮೊರೆಹೋಗಲಿಲ್ಲ. ದಾಳಿಕೋರತನಕ್ಕೆ ತುಸು ಜಾಣತನ ಬೆರೆಸಿದರು.

ಅವರು ತಾವು ಎದುರಿಸಿದ ಎಸೆತಗಳ ಪೈಕಿ ಶೇ 45 ರಷ್ಟನ್ನು ಬೌಂಡರಿ ಅಥವಾ ಸಿಕ್ಸರ್‌ಗಳನ್ನು ಹೊಡೆಯಲು ಬಳಸಿಕೊಂಡರು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಅವರು ಸಂಜು ನೀಡಿದ್ದ ಕ್ಯಾಚ್ ಹಿಡಿದಿದ್ದರೆ 15 ರನ್‌ಗಳಿಗೆ ಭಾರತದ ಆರಂಭಿಕ ಆಟಗಾರ ಔಟ್ ಆಗಬೇಕಿತ್ತು. ಅದೊಂದು ಜೀವದಾನ ಹೊರತುಪಡಿಸಿ ಅವರ ಆಟದಲ್ಲಿ ಕೋಲ್ಮಿಂಚುಗಳೇ ಅಧಿಕವಾಗಿದ್ದವು. ಬೌಂಡರಿ ಹಾಗೂ ಸಿಕ್ಸರ್ ಹೊಡೆಯುವ ಸಾಹಸಕ್ಕೆ ಕೈಹಾಕಿದಾಗಲೆಲ್ಲ ಸಂಜು ಸ್ಟ್ರೈಕ್ ರೇಟ್ 357 ಇತ್ತು. ಅಂದರೆ ಅವರು ಅಂತಹ ಹೊಡೆತಗಳಿಗೆ 72 ಎಸೆತಗಳಲ್ಲಿ ಯಶ್ವಿಸಿದರು. ಆ ಪೈಕಿ 26 ಬೌಂಡರಿಗಳು ಹಾಗೂ 24 ಸಿಕ್ಸರ್‌ಗಳು ಹರಿದುಬಂದವು.

ಈ ಚುಟುಕು ಕ್ರಿಕೆಟ್‌ನಲ್ಲಿ ಯಾವ

ತಂಡವನ್ನೂ ಲಘುವಾಗಿ ಪರಿಗಣಿಸಲಾಗದು. ಜಿಂಬಾಬ್ವೆ ತಂಡವು ಆಸ್ಟ್ರೇಲಿಯಾವನ್ನು ಇಡೀ ಟೂರ್ನಿಯಿಂದಲೇ ಹೊರದಬ್ಬಿದ ಉದಾಹರಣೆ ಸಿಕ್ಕಿತು. ಹೀಗಾಗಿ ದಾಳಿಕೋರ ಧೋರಣೆಯ ಜೊತೆಗೆ ಹೊಡೆತಗಳ ಮೇಲೆ ನಿಯಂತ್ರಣ ಸಾಧಿಸುವುದು ತುಂಬಾ ಮುಖ್ಯ. ಸಂಜು ಅದನ್ನು ಸಾಧಿಸಿ ತೋರಿಸಿದರು. ನಿಯಂತ್ರಣದ ವಿಷಯ ಬಂದಾಗ, ರ್ಯಾನ್ ರಿಕಲ್‌ಟನ್ ಶೇ 80ರಷ್ಟು ಸ್ಥಿರತೆ ತೋರಿದರು. ಸಂಜು ನಿಯಂತ್ರಣದಲ್ಲಿ ಶೇ 79.17ರಷ್ಟು ಸ್ಥಿರತೆಯನ್ನು ತಾವು ಆಡಿದ ಐದು ಇನಿಂಗ್ಸ್‌ಗಳಲ್ಲಿ ಪ್ರಕಟಪಡಿಸಿದರು.

ಆಡಿದ್ದು ಐದೇ ಪಂದ್ಯ

ಭಾರತವು ಆಡಿದ ವಿಶ್ವಕಪ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸಂಜು ಆಡಲಿಲ್ಲ. ನಾಲ್ಕನೆಯದರಲ್ಲಿ ಅವರು ಆಡಲಿದ್ದಾರೆ ಎಂಬ ಸಂಗತಿಯನ್ನು ತರಬೇತುದಾರ ಗೌತಮ್ ಗಂಭೀರ್ ಜಿಮ್‌ನಲ್ಲಿ ಅನೌಪಚಾರಿಕವಾಗಿ ಕಿವಿಮೇಲೆ ಹಾಕಿದರು. ಅದರಿಂದ ಸಂಜು ಹಿಗ್ಗಲಿಲ್ಲ. ತಂಡದ ಒಳಗೆ ಬರುವುದು, ಹೊರಗೆ ಉಳಿಯುವುದು ಅವರಿಗೆ ಅಭ್ಯಾಸವಾಗಿತ್ತು.

ಬಹುತೇಕ ತಂಡಗಳು ಅಭಿಷೇಕ್ ಶರ್ಮಾ ಹೊಡೆಯುವ ಸಿಕ್ಸರ್‌ಗಳಿಗೆ ಕಡಿವಾಣ ಹಾಕಲು ಸಿದ್ಧತೆ ನಡೆಸಿದ್ದವು. ಪವರ್‌ಪ್ಲೇನಲ್ಲಿ